



ಡಬ್ಲಿಂಗ್ ಬ್ರಿಡ್ ಬೇಡ್, ರೀಮೇಕ್ ಇದ್ ಇರಲಿ

ಶಾಲಿನಿ
ರಾವ್
ರ್ಯು ಕನ್ನಡ
‘ಸತ್ಯ’ದ
ಉಮೆಂಜಾ



◆ ಧಾರಾವಾಹಿಗಳಲ್ಲಿ ನಿಮಗೆ ಏಕತಾನತೆ ಎಂದು ಅನ್ವಯಿಸುತ್ತಿದೆಯೂ?

ಸಾಮಾನ್ಯವಾಗಿ ವಿಕ್ಕೆಕರಿಗೆ ಹಾಗೆ ಅನ್ವಯಿಸುತ್ತದೆ. ನಮ್ಮ ‘ಸತ್ಯ’ ಭಿನ್ನವಾಗಿದೆ. ಕಥೆ ಸೇರಿದಂತೆ ಗೆಟ್‌ಪ್ರಾನ್‌ನಲ್ಲಿಯೂ ಬೇರೆ ರೀತಿ ಇದೆ. ಬಹುತೇಕ ಧಾರಾವಾಹಿಗಳಲ್ಲಿ ನಾಯಕಿಯನ್ನು ಪಾಪದವರಳಿತೆ ಚಿತ್ರಿಸುತ್ತಾರೆ. ಇಲ್ಲಿನ ನಾಯಕ ಸಮರ್ಪಣೆ ವೃತ್ತಿತ್ವದವರಾಗಿದ್ದಾಗೆ. ಬೇರೆ ಬೇರೆ ಧಾರಾವಾಹಿಗಳೂ ಒಂದೇ ರೀತಿ ಎಂದಾಗೆ ಅನ್ವಯಿಸುತ್ತದೆ ಎಂದರೆ, ಕೊಟ್ಟಂಬಿಕ ಕಥಾ ವಸ್ತುವನ್ನೇ ಇಟ್ಟುಕೊಂಡು ಕಥೆಯನ್ನು ಮಾಡುವುದು ಒಂದು ಕಾರಣ. ಮತ್ತೊಂದು ಏನೆಂದರೆ ಯಶಸ್ವಿ ಕಥೆಯನ್ನು ಮಾದರಿಯಾಗಿ ಅನುಸರಿಸುವುದರಿಂದ ಸ್ವಲ್ಪ ಹೆಚ್ಚು ಕಡಿಮೆ ಒಂದೇ ರೂಪದಲ್ಲಿ ಬರುತ್ತವೆ ಎಂದು ಅನ್ವಯಿಸುತ್ತದೆ. ಕಲಾಪರಿದಾರಿಗೆ ಬೇರೆ ಬೇರೆಯ ಪಾತ್ರಗಳನ್ನೇ ನಾವು ಇಷ್ಟವಹುತ್ವೆಯೇ. ಒಂದರಲ್ಲಿ ಪಾಸಿಟಿವ್ ಪಾತ್ರ ಮಾಡುತ್ತಿದ್ದರೆ ಮತ್ತೊಂದರಲ್ಲಿ ನೆರ್ಪಿಟ್ ಲೇಡ್ ಬಿಂಬಿಸುತ್ತೇನೆ. ಮೊದಲು ಹೀವಿ ವಾಹಿಗಳೇ ಪ್ರಮಾಣ ಕಡಿಮೆ ಇತ್ತು. ಹತ್ತು ಹನ್ನೆರಡು ವರ್ಷದ ಹಿಂದೆ ದೇರಿಕೆಯೂ ಹೋಸತು. ಹಾಗಾಗಿ ಭಿನ್ನತೆ ಇತ್ತು. ಈಗ ಒಂದು ಧಾರಾವಾಹಿ ಮುಗಿದ ನಂತರ ಆ ಸಮಯಕ್ಕೆ ಮತ್ತೊಂದು ಅದೇ ಮಾದರಿಯ ಹೋಸ ಕಥೆ ಬಿರುತ್ತದೆ.

◆ ಉಮೆಂಜಾ ಪಾತ್ರ ಏಕೆ ಇಷ್ಟ ಅಯ್ಯು?

ಉಮೆಂಜಾ ತಾನಾಯಿತು ತನ್ನ ಕುಟುಂಬ ಅಯಿತು ಎನ್ನುವಂತೆ ಬದುಕುತ್ತಾಳೆ. ಸಂಸಾರವನ್ನು ಚೆನ್ನಾಗಿ ನಿಭಾಯಿಸುತ್ತಾಳೆ. ಆ ಡ್ರಾಫ್ಟ್‌ಯಲ್ಲಿ ಅನುಕರಣೆಯ ಪಾತ್ರವೇ ಸರಿ. ಅಕ್ಕ, ಬಾವ, ಗಂಡ ಮತ್ತು ಶ್ರೀಮಾನ್‌ನು ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ತನಿಂತ ಹೆಚ್ಚಾಗಿ ಮನೆಯವರ ಅಗ್ನಾಕ್ಷರ್ ಒತ್ತು ನೀಡುತ್ತಾಳೆ. ತನ್ನ ಜೀವನವನ್ನು ಕುಟುಂಬಕ್ಕೆ ಮುದುಪಾಗಿ ಇಟ್ಟಿರುವುದು ಇಷ್ಟ ಅನ್ವಯಿಸುತ್ತದೆ.

◆ ಬಣ್ಣ ನಿಮಗೆ ಹೇಗೆ ಒಲಿದು ಬಂತು?

ಇದು ನನ್ನ ತಾಯಿಯ ಉದುಗೋರೆ. ಅಮ್ಮೆ ಮನೆ ಮನೆಗೆ ಹೋಗಿ ವ್ಯಾಪಾರ ಮಾಡುತ್ತಿದ್ದರು. ಅವರಿಗೆ ಕಲೆಯ ಬಗ್ಗೆ ಅಸತ್ಯ ಇತ್ತು. ಅವರ ಕೆಲಸದಲ್ಲಿ ಒಮ್ಮೆ ನಟ ತಾರಾ ಪರಿಚಯ ಆದರು. ಆಗ ನಾನು ನನ್ನ ತರಗತಿಯಲ್ಲಿ ಓದುತ್ತಿದ್ದೆ. ಶಿರಾರ್ದುಯ್ಯೆ ಅವರು ದೂರದಶ್ರದ್ಧೆ ‘ಧ್ಯಾಂಕ್ರಿ ಸರೂ’ ಮಾಡಿದ್ದರು. ಅಮ್ಮನ ಬೇಡಿಕೆಯಿಂದ ಮೊದಲು ಬಣ್ಣ ಹಚ್ಚುವ ಅವಕಾಶ ಸಿಕ್ಕಿತ್ತು. ಅದರಲ್ಲಿ ತಾರಾ ಅವರ ಮಾರ್ಗ ಪಾತ್ರ ಮಾಡಿದೆ ಮೂವತ್ತು ಧಾರಾವಾಹಿಗಳನ್ನು ಮಾಡಿದ್ದೇನೆ. ನಂಗ ಇದೆಲ್ಲ ಗೊತ್ತಿರಲ್ಲ. ಆ ಬಗ್ಗೆ ಅಸತ್ಯ ಯೂ ಇರಲಿಲ್ಲ. ಆದರೆ ಶಾಲೆಯನ್ನು ತಪ್ಪಿಸಿಕೊಳ್ಳಬಹುದು ಎನ್ನುವ ಖುಸಿಯಲ್ಲಿ ಇದರಲ್ಲಿ ತೊಡಿಕೊಂಡೆ.

◆ ಇಷ್ಟವಟ್ಟಿ ಮಾಡಿದ ಪಾತ್ರ ಯಾವುದು?

‘ಪರಾರ್’ ತುಂಬ ಹಿಟ್ ಆಗಿತ್ತು. ಅದನ್ನು 18 ವರ್ಷಗಳ ಹಿಂದೆ ಮಾಡಿದ್ದೆ. ಸಾಮಾಜಿಕ ಮಾದ್ಯಮಗಳಲ್ಲಿ ಕಂಗಲೂ ಜನ ಆ ಧಾರಾವಾಹಿಯ ನನ್ನ ಲ್ಯಾಂಗ್ ಪಾತ್ರವನ್ನು ನೇನೆಸಿಸುತ್ತಾರೆ.

ಅದು ನಂಗೆ ತುಂಬ ಇಷ್ಟವಟ್ಟಿ ಪಾತ್ರ. ಅದು ಇಷ್ಟ ಆಗಲು ಕಾರಣವೇನೆಂದರೆ. ಅದಕ್ಕೆ ಹಲವು ತಿರುವುಗಳು ಇದ್ದವು. ಅದನ್ನು ಮಾಡುವಾಗ 7 ನೇ ತರಗತಿಯಲ್ಲಿ ಇದ್ದೆ ಕಾಲೇಜಿಗೆ ಸೇರುವ ತನಕ ಅದು ಬರಾನೇ ಇತ್ತು. ನಾನು ಬೆಳೆದಂತೆ ಪಾತ್ರವೂ ಬೆಳೆಯಿತು.

ಲ್ಯಾಂಗ್ ನೂ ಕಾಲೇಜಿಗೆ ಹೋಗುತ್ತಾಳೆ. ಆ ಸಮಯದಲ್ಲಿಯೇ ಮೊದಲ ಬಾರಿಗೆ ಆಷಿಡ್‌ ದಾಳಿ ಪ್ರಕರಣಗಳು ನಡೆದಿದ್ದವು. ಅಂತಹ ಒಂದು ಘಟನೆಯನ್ನು ನನ್ನ ಪಾತ್ರದ ಹೀಲೆ ಪ್ರಯೋಗ ಮಾಡಲಾಯಿತು. ಲ್ಯಾಂಗ್ ಕಾಲೇಜಿಗೆ ಒದಲು ಹೋಗುತ್ತಾಳೆ. ಒಬ್ಬ ಹುಡುಗ ಶ್ರೀತಿಸಲು ಹೀಡಿಸುತ್ತಾನೆ. ನಿರಾಕರಿಸಿದರೂ ಅವನ ಒತ್ತುಡಕ್ಕೆ ಬೆಸತ್ತು ಮುಖ್ಯ ಬಾರಿಸುತ್ತಾಳೆ. ಅದರಿಂದ ಕುಟಿತನಾದ ಆ ತ ಅವಳ ಮೇಲೆ ಆಷಿಡ್ ಎರಚಿಸುತ್ತಾನೆ. ಆ ದಾಳಿಯಲ್ಲಿ ಹೇಗೆ ಆಕೆ ಬಿಂಬಿಸಾಗಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾಳೆ ಎನ್ನುವುದನ್ನು ನಿರೂಪಿಸುವ ಅಧ್ಯಾತ್ಮವಾದ ಕಥೆ. ಅಲ್ಲಿಂದಲೇ ಅಭಿನಯ ಕೂಡ ಇಷ್ಟ ಆಗ್ನಾ ಹೋಯ್ಯು. ನಂತರ ‘ಗುಪ್ತಗಾಮಿನಿ’, ‘ಮಹಾಮಾರ್ಯಿ’, ‘ಪ್ರಣ್ಯಕೋಶೀಯಲ್ಲಿನ ಪಾತ್ರಗಳೂ ಇಷ್ಟವಾಗಿವೆ.

◆ ರೀಮೇಕ್ ಮತ್ತು ಡಬ್ ಧಾರಾವಾಹಿಗಳ ಬಗ್ಗೆ ನಿಮ್ಮ ನಿಲ್ಯವು ಏನು?

ಡಬ್ ಆಗುವುದು ಅಪ್ಪು ಇಷ್ಟ ಆಗಲ್ಲ. ಕಥೆ ಚೆನ್ನಾಗಿದ್ದರೆ ರೀಮೇಕ್ ಮಾಡಬಹುದು. ಡಬ್ಲಿಂಗ್ ಮಾಡುವುದರಿಂದ ಕಲೆಯನ್ನೇ ನಂಬಿದ ನಮಗೆ ಕೆಲಸವೇ ಇಲ್ಲದಂತಾಗುತ್ತದೆ. ಬೇರೆ ಭಾಷೆ ಗೊತ್ತಿರದ ವಿಕ್ಕೆಕರಿಗೆ ಯಶಸ್ವಿ ಧಾರಾವಾಹಿಗಳನ್ನು ನಮ್ಮದಾಗಿ ತೋರಿಸಬಹುದು. ‘ಭೂಮಿಗೆ ಬಂದ ಭಗವಂತ’, ‘ಜೊತೆ ಜೊಲೆಯಲ್ಲಿ’, ‘ಅಮೃತಧಾರ್’ ರೀಮೇಕ್ ಧಾರಾವಾಹಿಗಳು. ಕನ್ನಡ ವೀಕ್ಕುಕರೂ ಅವರಗಳನ್ನು ಇಷ್ಟವಟ್ಟಿದ್ದಾರೆ. ಡಬ್ಲಿಂಗ್ ಆದರೆ ಅನೇಕ ಕಲಾವಿದರು ತಂತ್ರಜ್ಞರು ಕೆಲವುನ್ನ ಕಲೆಯಕೊಳ್ಳಬೇಕಾಗುತ್ತದೆ. ಡಬ್ಲಿಂಗ್‌ನಲ್ಲಿ ಕಲಾತ್ಮಕತೆಯೂ ಅಪ್ಪು ಸಮರ್ಪಕವಾಗಿ ಕಾಣಿಸುವುದಿಲ್ಲ. ಡಬ್ಲಿಂಗ್ ಬೇಡ್ ಬೇಡ, ಬೇಕಿದ್ದರೆ ರೀಮೇಕ್ ಮಾಡಲಿ ಎಂದು ನಾನಂತರ ಪ್ರತಿಪಾದಿಸುತ್ತೇನೆ.

■ ರಾಘವೇಂದ್ರ ಕೆ.